



ಘ್ರಾಂತನ್

ಘ್ರಾಂತಿಕೆನಲ್ಲೂ ಕ್ರೀಡಾಭಿಮಾನ

ಕ್ರೀಡಾ ಉದ್ದಪು ಘ್ರಾಂತನ್ ಏಚ್ ಪಡೆದುಹೊಂಡಿದೆ. ಕ್ರೀಡಾಪಟುಗಳೇ ಚಿತ್ರ, ಕೃಕೆಟ್, ಪ್ರೈಟ್‌ಬಾಲ್‌ನಂಧ ಆಟದ ಸಿಂಬಲ್‌ಗಳನ್ನು ಟೀ ಟಟ್‌ಗಳಲ್ಲಿ ಒಡೆಮೂಡಿಸಿ, ಅದನ್ನು ಧರಿಸಿಕೊಳ್ಳುತ್ತಾ ತಮ್ಮ ಕ್ರೀಡಾಭಿಮಾನದ ಜೊತೆಗೆ ಘ್ರಾಂತನ್ ಅನ್ನೂ ಮೆರೆಯುತ್ತಿರುವುದು ಈಗಿನ ಟ್ರೇಂಡ್ ಆಗಿದೆ.

■ ಶತಿಕುಮಾರ್ ಸಿ.

ಕ್ರೀಡಾ ಉದ್ದಪು ಇದಿಗ ಘ್ರಾಂತನ್ ಹಾದಿ ಹಿಡಿದಿದೆ. ತಮ್ಮ ಮೆಚ್ಚಿನ ಕ್ರೀಡಾಪಟುಗಳ ಚಿತ್ರಗಳನ್ನು ಘ್ರಾಂತಿಕೆನಲ್ಲಿ ಒಡೆಮೂಡಿಸಿ ಅದನ್ನು ಧರಿಸಿ ತಮ್ಮ ದೋಳ್‌ಮಾಡೆಲ್‌ಗಳನ್ನು ಅನುಸರಿಸುವ ಟ್ರೇಂಡ್ ಇದಿಗ ಆರಂಭವಾಗಿದ್ದು, ಘ್ರಾಂತನ್‌ನಲ್ಲಾ ಕ್ರೀಡೆಯ ಭಾವ ಮೂಡುವಂತಾಗಿದೆ.

ಸಫ್ರೆ-ಸಮಾರಂಭಗಳಿಗೆ ಪ್ರಾರಂಭವಾಗಿ ಒಂದೇ ಮಾದರಿಯ ಉದ್ದಪು ಧರಿಸುವುದು ಸಹಜ. ಸಫ್ರೆ-ಸಮಾರಂಭಗಳಿಗೆ ಸಿಮಿತ್‌ಗೊಂಡಿದ್ದ ಈ ಅಳಣಿಯಿಂತ ಸಂಪೂರ್ಣವಾಗಿ ತನ್ನ ಘ್ರಾಂತಿ ಏರಿ ಬೇಕಿದೆ. ಕ್ರೀಡೆಯೊಂದಿಗೆ ಘ್ರಾಂತನ್ ಉದ್ದಪು ತಳ್ಳುಕು ಹಾಕಿಕೊಂಡಿದೆ.

ಸಮಕಾಲೀನ ಜೀವನಶೈಲಿಯ ಭಾಗವೇ ಆಗಿರುವ ವಾಕಂಗ್, ಜಿಪ್‌, ಡೈಟಿಂಗ್, ಕ್ಯಾಪುವಲ್‌ ಮೀಟ್‌, ಪ್ರೈಸ್‌ಎಂಬ್... ಹಿಂಣಿಗ್... ಒಂದೊಂದಕ್ಕೂ ಒಂದೊಂದು ವಿನ್ಯಾಸದ ಉಡುಪುಗಳಿಗೆ ಆಡ್‌ತೆ ನೀಡುತ್ತಿರುವುದು ಇತ್ತೀಚನ ವಿದ್ಯುಮಾನ. ನಗರ ಪ್ರದೇಶಗಳಿಗೆ ಸಿಮಿತ್‌ವಾಗಿದ್ದ ಈ ಉಡುಪವಲ್ಲಿ ಮಾದರಿಯ ಬಟ್ಟೆ ಆಯ್ದೆ ಈಗಿಗೆ ಗ್ರಾಮೀಣ ಪ್ರದೇಶಗಳ ವಾಡ್‌ರೋಬ್‌ಗಳೂ ಕಾಲಿಟ್ಟಿದೆ. ಈ ಪ್ರೈಸ್‌ ಕ್ರೀಡಾ ಉದ್ದಪು ವಿಶೇಷವಾಗಿ ಗುರ್ತಿಸಿಕೊಂಡಿದೆ.

ಕ್ರೀಡಾಪಟುಗಳಿಗಿತ ಕ್ರೀಡಾಸ್ಕರ್ ವಾಡ್‌ರೋಬ್‌ನಲ್ಲಿ ಈ ಕ್ರೀಡಾ ಉದ್ದಪುಗಳು ಹೆಚ್ಚೆಚ್ಚು ಜಾಗ ಮಾಡುತ್ತಿದ್ದು. ಟ್ರೇಂಡ್ ಆಗಿ ರೂಪ್‌ಗೊಂಡಿರುವ ಈ ಉದ್ದಪುಗಳಿಗೆ ಭಾರೀ ಬೇಡಕೆಯೂ ಇದೆ. ಅದಕ್ಕೆ ಅನುಗುಣವಾಗಿ ಟೆಕ್‌ಟ್‌ಲ್ ಕ್ಲೆತ್‌ವ್ ತರಹೇವಾರಿ ಕ್ರೀಡಾ ಉದ್ದಪುಗಳನ್ನು ಮಾರುಕಟ್ಟೆಗೆ ಪರಿಸರಿಸಿ ಕ್ರೀಡಾಸ್ಕರಣ್ ತನ್ತ್ರ ಸೆಲೆಯುತ್ತಿದೆ.

ದೇಹಕ್ಕಂಡುವ ವಿನ್ಯಾಸದ ಕ್ರೀಡಾ ಉದ್ದಪುಗಳ ಹೆಚ್ಚು ಬಳಕೆಯಲ್ಲಿವೆ. ಬೇಡಕೆಯೂ ಹೆಚ್ಚು. ದೈಹಿಕ ಚಟುವಟಿಕೆಯನ್ನು ಹೆಚ್ಚು ಬೇಡುವ ಕ್ರೀಡೆಗಳಲ್ಲಿ ವಿಕಾರ್ಗೆಯಿಂದ ಪ್ರದರ್ಶನ ನೀಡಲು ಕ್ರೀಡಾಪಟುಗಳಿಗೆ ಕಂಫ್ರೆಂಟ್ ಅನಿಸುವ ಬಟ್ಟೆಗಳು ಹೆಚ್ಚು ಸೂಕ್ತ. ಇವು ಪ್ರದರ್ಶನದ ವೇಳೆ ಆರಾಮದಾಯಕವಾಗಿರುತ್ತವೆ. ಇದರಿಂದ ಕ್ರೀಡೆಯಲ್ಲಾ ಕಂಫ್ರೆಂಟ್ ಆಗಿ ಪಾಲ್ಕೊಳ್ಳಬಹುದು.

ದೈಹಿಕ ಚಟುವಟಿಕೆ ವೇಳೆ ದೇಹದಿಂದ ಬೇವರು ಹೆಚ್ಚಾಗಿಯೇ ಹರಿಯುತ್ತದೆ ಅಂತಹ ಸಂದರ್ಭಗಳಲ್ಲಿ ನಾಮಾನ್ಯ ಉಡುಗೆ ಧರಿಸುವುದು ಒಳತಲ್ಲ. ಬೆವರನ್ನು ಹಿರಿಕೊಳ್ಳುವ ಬಟ್ಟೆಗಳನ್ನು ಬಳಸುವುದು ಹಾಗೂ ದೇಹಕ್ಕೆ ಒಗ್ಗುವಂತಹ ಘ್ರಾಂತಿ ಉತ್ತಮ. ಈ ಪ್ರೈಸ್‌ ಸ್ಟ್ರೋಶಟ್‌ ಹೆಚ್ಚು ಕಂಫ್ರೆಂಟ್. ಆರಾಮದಾಯಕ ಅಳ್ಳೆ ಟೀಕ್ ಉದ್ದಪುಗಾಳನ್ನು ಹೆಚ್ಚು ಜನರು ಬಳಸುತ್ತಾರೆ. ಇವು ಬೆವರನ್ನು ಹೀರಿಕೊಳ್ಳುವುದರ ಜೊತೆಗೆ ಹಿತಾನುಭವ ನೀಡುತ್ತವೆ. ಅಲ್ಲದೆ ತಂಪಾದ

